



DCBC503

Reg. No.

--	--	--	--	--	--	--	--

V Semester B.Com. A&F/ I&AS Degree Examination, February/March - 2024

COMMERCE

Principles and Practice of Auditing

(CBCS NEP Scheme Regular)

Paper: 5.3

Time : 2½ Hours

Maximum Marks : 60

Instructions to Candidates:*Answers should be written completely either in English or in Kannada.*

SECTION - A

ವಿಭಾಗ - ಎ

Answer any FIVE sub questions. Each sub-question carries two marks. (5×2=10)

ಈ ಕೆಳಗಿನ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಎರಡು ಅಂಕಗಳು.

1. a) Define Auditing.

ಲೆಕ್ಕ ಪರಿಶೋಧನೆ ಎಂದರೇನು?

b) What is meant by Interim Audit?

ಮಧ್ಯಂತರ ಲೆಕ್ಕ ಪರಿಶೋಧನೆ ಎಂದರೇನು?

c) Give the meaning of internal check.

ಆಂತರಿಕ ಪ್ರತಿಬಂಧವನ್ನು ಅರ್ಥೈಸಿ.

d) What is meant by Tax audit.

ತೆರಿಗೆ ಲೆಕ್ಕಪರಿಶೋಧನೆ ಎಂದರೇನು?

e) What is Vouching?

ಲೆಕ್ಕ ದೃಢಪಡಿಸುವಿಕೆ ಎಂದರೇನು?

f) What do you mean by civil liability of an auditor?

ಲೆಕ್ಕ ಪರಿಶೋಧಕನ ಸಿವಿಲ್ ಹೊಣೆಗಾರಿಕೆ ಎಂದರೇನು?

g) What is Qualified Report?

ಅರ್ಹತಾ ವರದಿ ಎಂದರೇನು?

[P.T.O.]



SECTION - B

ವಿಭಾಗ - ಬಿ

Answer any **FOUR** of the following questions. Each question carries **Five marks.** (4×5=20)

ಈ ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು.

2. Write a note on audit programme.

ಲೆಕ್ಕಪರಿಶೋಧನಾ ಕಾರ್ಯಕ್ರಮದ ಕುರಿತು ಟಿಪ್ಪಣಿ ಬರೆಯಿರಿ.

3. State the procedure of internal check with regard to Cash sales.

ನಗದು ಮಾರಾಟಕ್ಕೆ ಸಂಬಂಧಿಸಿದ ಆಂತರಿಕ ಪ್ರತಿಬಂಧ ವಿಧಾನವನ್ನು ತಿಳಿಸಿ.

4. What are the objectives of verification and valuation of assets and liabilities?

ಆಸ್ತಿ ಮತ್ತು ಹೊಣೆಗಾರಿಕೆಗಳ ಪರಿಶೀಲನೆಯ ಉದ್ದೇಶಗಳೇನು?

5. State the liabilities of a Company Auditor.

ಕಂಪನಿ ಲೆಕ್ಕ ಪರಿಶೋಧಕನ ಹೊಣೆಗಾರಿಕೆಗಳನ್ನು ಪಟ್ಟಿ ಮಾಡಿ.

6. State the advantages of internal audit.

ಆಂತರಿಕ ಲೆಕ್ಕ ಪರಿಶೋಧನೆಯ ಅನುಕೂಲಗಳನ್ನು ತಿಳಿಸಿ.

SECTION - C

ವಿಭಾಗ - ಸಿ

Answer any **TWO** questions. Each question carries **Twelve marks.** (2×12=24)

ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹನ್ನೆರಡು ಅಂಕಗಳು.

7. Explain the merits and demerits of auditing.

ಲೆಕ್ಕ ಪರಿಶೋಧನೆಯ ಅನುಕೂಲಗಳನ್ನು ಮತ್ತು ಅನಾನುಕೂಲಗಳನ್ನು ವಿವರಿಸಿ.

8. Explain the audit procedure of educational institution.

ಶಿಕ್ಷಣ ಸಂಸ್ಥೆಗಳ ಲೆಕ್ಕಪರಿಶೋಧನಾ ವಿಧಾನವನ್ನು ವಿವರಿಸಿ.



9. How do you verify and value the following items of liabilities.

- a) Bills payable
- b) Sundry Creditors
- c) Contingent liabilities.

ಈ ಕೆಳಗಿನವುಗಳನ್ನು ಹೇಗೆ ಪರಿಶೀಲಿಸುವಿರಿ ಮತ್ತು ಮೌಲ್ಯೀಕರಿಸುವಿರಿ.

- a) ನೀಡಬೇಕಾದ ಹುಂಡಿಗಳು.
- b) ಸಾಲಗಾರರು
- c) ಸಂಭವಿಸಬಹುದಾದ ಹೊಣೆಗಾರಿಕೆ.

SECTION - D

ವಿಭಾಗ - ಡಿ

Answer any ONE question carries SIX marks.

(1×6=6)

ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ಪ್ರಶ್ನೆಗೆ ಆರು ಅಂಕಗಳು.

10. Give a brief note on Professional Ethics of an auditor.

ಲೆಕ್ಕ ಪರಿಶೋಧಕನ ವೃತ್ತಿ ನೈತಿಕತೆ ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ.

11. Draft an Audit report (qualified) with imaginary data.

ಕಾಲ್ಪನಿಕ ಅಂಕಿ ಅಂಶಗಳೊಂದಿಗೆ ಲೆಕ್ಕಪರಿಶೋಧನೆ (ಅರ್ಹತೆ ಪಡೆದ) ವರದಿಯ ಕರಡು ಪ್ರತಿಯನ್ನು ರಚಿಸಿ.